



ಕರ್ನಾಟಕ

ಕರ್ನಾಟಕ

■ ಬಸು ಬೇವಿನಗಿಡದ್

**ದ ಸ್ತುಗೀರ್ಜೊನಿಂದ ಹಿಡಿದು ದ್ವಾಮಪ್ಪ—
ದುರುಪ್ಪ, ನಾಗಪ್ಪನಿಂದ ಹಿಡಿದು
ನಿಸಿಮಾ—ನಾಗರ್ಕು, ಮಹಾವಿರನಿಂದ ಹಿಡಿದು
ಮಲ್ಲಪ್ಪ—ಮುದುಕಪ್ಪ, ಮಾದೇವಿಯಿಂದ ಹಿಡಿದು
ಮಲ್ಲವ್—ಮಾಳವ್, ಸಣಿಪ್ಪನಿಂದ ಹಿಡಿದು
ಸೋಟ್ಟಪ್ಪ—ಸೋಮಪ್ಪ, ಸುನಂದಾಳಿಂದ ಹಿಡಿದು
ಸುಮ್ಮಪ್ಪ—ಸುಶೀಲಪ್ಪ, ಯಲ್ಲಪ್ಪನಿಂದ ಹಿಡಿದು
ಯತವಂತೆ—ಯದುವೀರ. ಹೀಗೆ ಅವನೆಂದರೆ
ಅವನು, ಇವನೆಂದರೆ ಇವನು, ಅವಳಿಂದರೆ
ಅವಳು, ಇವಳಿಂದರೆ ಇವಳು — ಹಿರಿಯರೂ
ಕಿರಿಯರೂ ಒಟ್ಟಿನಲ್ಲಿ ಉಲಿನವರೆಲ್ಲರೂ
ಪುಂಡಲೀಕ ಮಾಸುರ್ ಹೇಳಿಕೊಟ್ಟಿ ಆಟದಿಂದ
ಪುಳಕಿತರಾಗಿದ್ದರು. ಪುಳಕಿತರಾದವರಿಗಿಂತ
ಅದರ ಬಗ್ಗೆ ವ್ಯಫಾ ಚಿಂತಿಸುತ್ತಿದ್ದ ಮಂದಿರೀ
ಚಾಸಿಯಿದ್ದರು. ಹೋದರೂ ವಿಶಾಚಿ ಎಂದರೆ
ಬಂದೆ ಗ್ರಾಹಿಯಲ್ಲಿ ಎನ್ನುವದನ್ನು ನೆನಿಸಿವಂತೆ
ಪುಂಡಲೀಕ ಈ ಉಲಿಗೆ ಮಾಸುರನಾಗಿ ಬಂದಿದ್ದನ್ನು
ಹೊತ್ತುಗೊತ್ತಿಲ್ಲದೆ ಹಳಿಯತೊಡಿದ್ದರು.**

ಹೋದವನು ಯಾಕೆ ಬಂದ? ಈ ಉಲಿನ
ಕಡೆ ಕಾಲು ಕೂಡ ಹಾಕೆ ಮಲುಗುವುದಿಲ್ಲವೆಂದು
ಹೇಳಿದವನು ಮತ್ತು ಬೇಕೆಂದನಿಂದ ಬೇಕೆಂದು
ವರ್ಗ ಮಾಡಿಸಿಕೊಂಡಿದ್ದರೆ ನಡೆಯುತ್ತಿರಲ್ಲವೇ?
ಇಂತಹಲಾಡಾಳಿಗೆ ಉದ್ದೇಶಗೊರಿಕ್ಕಾದರೂ
ಹೇಗೆ? ಅವನಿಗೆ ಮಾಸುರ ನಾಕರಿ ಬಂದಪ್ಪ ಅವನ
ಅದ್ವಾ ಎನ್ನುವುದಕ್ಕಿಂತ ಈ ಉಲಿನ ದುರ್ದವ್ವ
ಎನ್ನುವುದೇ ಸರಿಯೆಂದು ಕೆಲವರು ಕಟ್ಟಿಯ
ಮೇಲೆ ಕುಳತು ಥಾ ಎಂದು ಅಧ್ಯ ತಾಖಿಗೊಮ್ಮೆ
ಬಾಯಿಲ್ಲಿನ ಎಲೆ—ಅಡಿಕೆಯನ್ನು ಅವನ
ಹೆಸರಿನೊಂದಿಗೆ ಕಲಸಿ ಉಲುಗುಳಿವರು. ಹತ್ತಾರು
ಎಲೆಗಳನ್ನು ಕಚೆಪಚೆ ತಿಂದು ಉಲುಗುಳಿದರೂ ಅವನ
ಮೇಲಿನ ಸಿಟ್ಟು ಹೋಗಲೊಲ್ಲದು. ಆ ಚೆಲಿದಿಂದ
ಅಡಿಕೆ, ಈ ಚೆಲಿದಿಂದ ಎಲೆ, ಮತ್ತೊಲಿದಿಂದ
ಸುಣಿ ಸವರಿಕೊಳ್ಳತ್ತು. ತಾಂಬಾಲವನ್ನು
ಕಲಾತ್ಮಕವಾಗಿ ಮದಡಿ ಮೆಲ್ಲುತ್ತ ಅವರು
ಮಾತಿನ ಮಂಟಪ ಕಟ್ಟಿವುದನ್ನು ನೋಡಬೇಕು.
ಆತಂಕ— ಅನುಮಾನಗಳು ಹುಟ್ಟರುವ
ಇಂತಹ ಆಪತ್ತಾಲದಲ್ಲಿ ರಾಶಿ ಅಡಕೆ, ಅಪಿ
ಅಡಕೆ, ಹಾಲಡಕೆ, ಗೋಟಡಕೆ ಎಂದು ಆರಿಸಿ
ತಿನ್ನಲಾಗುತ್ತದೆಯೇ? ಕಲ್ಲಿನ ಚೂರು ಕೊಟ್ಟರೂ
ಅದನ್ನು ಎಲೆಯೊಡನೆ ನುಸಿ ತಿಂದಾರಾ!

ಮೇಲಿನಮನಿ ರುದ್ರಾಜು ಕೊಡುವ ಎಲೆ—
ಅಡಿಕೆ ಮಾತ್ರ ಅಂಗಡಿಯ ತಳಕ್ಕೆ ಹತ್ತಿದ

ಅಂತಹ ಉಳಕಲು—ಬಳುಕಲೆ ಎಂದು
ನಗೇಯಾಡುವವರಿಗೇನೂ ಕಡಿಮೆಯಿರಲ್ಲಿ, ಆತ
ಸಂತೆಗೆ ಹೋದನೆಂದರೆ ಇಡೀ ದಿನ ಹೇಳಿಯೆಲ್ಲ¹
ಸುತ್ತಾಡಿ ಅತ್ಯಂತ ಕಡಿಮೆ ದರದಲ್ಲಿಯೇ
ಸಾಮಾನುಗಳನ್ನು ಚೆಳಕ್ಕೆ ಇಳಿಸುತ್ತಿದ್ದ.
ಆತ ತರುವ ಬೆಲ್ಲ ಬಿಳಿಯಿದೆಯಿಂದಾಗಲೀ,
ಅಕ್ಕಿಯಲ್ಲಿ ಬರಿ ನುಚ್ಚು ತುಂಬಿದೆಯಿಂದಾಗಲೀ,
ಬದನೆಕಾಯಿ ಬರಿ ಹುಳುಕು ಎಂದಾಗಲಿ ಹಂಡತಿ
ದೂರುವಯರಲ್ಲಿ. ‘ಹಂಡ್ ಮುಂದಿನ ವಾರ
ನಿನ್ನ ಸಂತಿಗೆ ಹೋಗಿ ಬಾ.’ ತಾನು ವಿಚುರ
ಮಾಡುತ್ತಿದ್ದ ಅಧ್ಯ ರೋಕ್ ಮಾತ್ರ ಅವಳ
ಕೈಗಿಡುತ್ತಿದ್ದ. ಹಾಗಾಗಿ ಅವನಿಗಂತ ಕೆಕ್ಕಿದ್ದನ್ನೇ
ಆಕೆ ತರಬೇಕಾಗುತ್ತಿತ್ತು. ಅಕ್ಕೆ—ಜೋಳಕ್ಕಾಗಿ,
ಹಿಟ್ಟು—ಬೆಲ್ಲಕ್ಕಾಗಿ ತಾಂಬಾನೂತಾಸು ಚೋಕಾಶಿ
ಮಾಡುವ ರುದ್ರಪ್ಪ ಇನ್ನು ಅಡಿಕೆಯನ್ನು ಕಂಡ

ಇವನಿಗೇನಾಯಿತೋ
ಒಮ್ಮೊಂದೊಮ್ಮೆ ಲೆ ಬಾವಿಗೆ ಜಿಗಿದ
ಎಂದು ಅಕ್ಕುಮ್ಮೆ, ಶಾರಕ್ಕು ಹೆಡರಿ
ಕಂಡು ನೋಡಿದರೆ ಆತ ನಗುತ್ತ
ಗಡಗಡೆ ಮೇಲಿಂದ ನೀರೋಳಿಗೆ
ಸುರಂಗ ಹಾಕುತ್ತಿದ್ದ.

ರೇಟಿಗೆ ಕೊಂಡಾನೆಯೇ? ಬಿಳಿಗೊಟನ್ನೇ ಇಲ್ಲವೇ
ಕೆಟ್ಟಿ ಕರಕಲಾಗಿರುವ ಕೊಕಾ ಅಡಿಕೆಯನ್ನೇ ಆ
ಮೂಲೆ, ಈ ಮೂಲೆ ಅಡ್ಡಾಡಿ ವಿರಿದಿಸುತ್ತಿದ್ದ.
‘ಇಂತಹ ಬಾತಿಗೆ ಬಾರದ ಅಡಕ ತಿಂದು
ಅಡ್ಟಿನ ಮನೆಯನ್ನೇಜೋ ಕಟ್ಟಿಸಿದ ಆದರ
ಅದರಾಳಗ ಇರುವತ ಯೋಗ ಪಡಕೊಂಡ
ಬರಬೇಕ್ಕೋ ರುದು? ಕನ್ನಡಿಯೋಳಗ ನಿನ್ನ ಬಾಯಿ
ನೋಡಕೊಂಡಿಯೇನು? ನಿನ್ನ ಹಳ್ಳು ಇಧ್ವಿಲ ಚೂರು
ಮುರದ ಇಟ್ಟಂಗ ಆಗ್ನಾವ.. ನಾಳಿ ಹೆಚ್ಚು ಕಡಿಮೆ
ಬಾಯಾಗ ಹುಣಿ ಆದ್ರ ಏನು ಮಾಡಾವ ಅದಿ?...’ ಹಾಗೆ ಅವನನ್ನು ಕೇಳಿದವರು ಒಬ್ಬರಲ್ಲ,
ಇಬ್ಬರಲ್ಲ.
ಅಪ್ಪಾದರೂ ಆತ ಒಮ್ಮೊಯಾದರೂ

ಹಲ್ಲುನೋವೆಂದು ಒಳಬು ಒಳಲು ಹಲ್ಲಿನ
ನಡುವೆ ಬಂದು ಲವಂಗ ಇಟ್ಟುಕೊಂಡವನಲ್ಲ.
ಗಂಟಲುನೋವೆಂದು ಬಿಸಿಬಿಸಿಯಾಗಿ
ಉಪ್ಪನೀರನ್ನು ಮುಕ್ಕಳಿಸಿದವನಲ್ಲ, ಇಪ್ಪು
ವರ್ವಾದರೂ ಯಾವ ರಿಪೇರಿಗೂ ಒಳಗಾಗದೆ
ಉಳಕೊಂಡಿರುವ ಅವನ ಹಲ್ಲುಗಳು ಮನುಷ್ಯರ
ಹಲ್ಲುಗಳೋ ಇಲ್ಲಾ ಜೋಳ ನುಸಿಸುವ ಗಿರಿಂದ
ಕಲ್ಲಾಗಳೋ ಎಂದು ನಗೇಯಾಡುವವರೂ ಇದ್ದರು.
ರುದ್ರಪ್ಪನ ಎರಡಯತ್ತಿನ ಮನೆಯ ಬಗ್ಗೆ ಮಂದಿ
ಮಾತಾಡಲ್ಕೆ ಕಾರಣಪೂರ್ವತ್ತಿ. ಅವನು ಉಗುಳು
ನುಂಗಿ ಜೀವನ ಮಾಡುವುದು, ಬುರುಮುರಿ ತಿಂದು
ದಿನ ಮಾಡುವುದು ಮಾಡುತ್ತಿರುದ್ದರೆ ಹಿರಿಯ ಮಗ
ಮಲ್ಲೇಶಿ ಬಂದು ಚಹಾ ಕುಡಿಯುವಲ್ಲಿ ನಾಲ್ಕು
ಚಹಾ ಕುಡಿಯುವುದು, ಗೆಳೆಯ ಹತ್ತು ರೂಪಾಯಿ
ಸಾಲ ಕೇಳಿದರೆ ನೂರು ರೂಪಾಯಿ ಕೊಡುವುದು
ಮಾಡುತ್ತಿದ್ದ. ಪುಂಡಲೀಕನಿಗೆ ಸಾವಿರಾರು
ರೂಪಾಯಿ ಸಾಲ ಕೊಟ್ಟಿದ್ದಾನಂತೆ. ಇನ್ನು ಆ ರೋಕ್
ಹೋಳೆಯಲ್ಲಿ ಹುಣಿಸುವಣ್ಣಿ ತೋಳಿದಂತೆಯೇ
ಎಂದು ಮಂದಿ ಹೇಳುವುದು ಕೇಳಿ ರುದ್ರಪ್ಪ ಎಂಟು
ದಿನ ಉಟ ಮಾಡಿರಲ್ಲಿ, ಪುಂಡಲೀಕನ ಗೆಳೆತನ
ತಮ್ಮ ಮಗನಿಗೆ ಯಾಕಾದರೂ ಆಯಿತೋ, ಯಾಕಾದರೂ ತಾವು
ಅವನನ್ನು ಮನೆಯೋಳಿಗೆ ಬಿಟ್ಟಿಕೊಂಡುವೇ! ‘ನಮ್ಮ ಮಲ್ಲು ಕೆಡಲ್ಕಿ ಆ
ಪುಂಡ್ಯಾನ ಕಾರಣ. ಅಂವ ಸಿಗಲಿ.’ ರುದ್ರಪ್ಪ ಹಲ್ಲು
ಮಸೆಯುತ್ತಿದ್ದ.

ಗಾಯವಾದ ಕಡೆಗೆಯೇ ನಾಲೀಗೆ ಹೋರಳುವಂತೆ
ಗಾಳಿಸುಬ್ಬಿಯ ಪಟಾಕಗಳು ರುದ್ರಪ್ಪನ ಮನೆಯ
ಸುತ್ತುಲೇ ಸಿದಿಯುತ್ತಿದ್ದವು. ಅವನ ಎರಡನೇ ಮಗಳು
ಅಕ್ಕಮ್ಮನ ಹತ್ತಿರ ಪುಂಡಲೀಕನ ಪ್ರಸ್ತರೆಂದು
ಸಿಕ್ಕ ಮನೆಯಲ್ಲಿ ದೊಡ್ಡ ರಾದಾತ್ಯವಾಗಿತ್ತು.
ಹೋದಲ್ಲಿನ ಆತ ಸಲುಗೆಯಿಂದ ತನ್ನನ್ನು
ಮಾತಾಡಿಸಲು ಬರುತ್ತಾನೆ. ಆದರೆ ಅವನ
ಒಡಕು ಬಾಯಿಗೆ ಯಾರು ಹತ್ತುತ್ತಾರೆ, ತನಗೆ
ಅವನ ಮುಖಿ ಕಂಡೆ ಆಗುವುದಿಲ್ಲವೆಂದು
ಅಕ್ಕಮ್ಮ ಅಪ್ಪನೆದುರು ಹೇಳಿದ್ದಳು. ಅದಾಗಿ
ಎಷ್ಟೋ ದಿನ ಕಳೆದಿದ್ದವು. ‘ಅಕ್ಕೆಯಡಕೆ,
ತೆಗಿನಕಾಯಿ ಕಂಡೆ... ಗೋರವನ ಭಿಕ್ಕ ಕೆಂದುದೆನ್ನ್ವ...’ ಬಂದು ದಿನ ಮಗಳು ಪ್ರಸ್ತುತ ಹಿಡಿದು
ಗುಣಗುಣಿಸುತ್ತಿರುವುದು ಅಪ್ಪನ ಕಟ್ಟಿಗೆ ಬಿತ್ತು.
ಯಾವುದೋ ಸಿಟ್ಟಿನಲ್ಲಿದ್ದ ಅವನು ರೇಗಿದ. ಪ್ರಸ್ತುತ
ನೋಡಿ ಕಟಕಟ ಹಲ್ಲು ಕಡಿದ. ಪುಂಡಲೀಕನನ್ನು
ಹಿಡಿದು ಎಸೆಯುತ್ತಿರುವೆನೇನೋ ಎನ್ನುವಂತೆ ಆತ